

SINDHI HIGH SCHOOL, BENGALURU
ANNUAL EXAMINATION [2023-24]
SUBJECT- L2 KANNADA

Date: 18.03.2024

Marks:80

Class: 4

ANSWER KEY

I. ಈ ಗದ್ಯಭಾಗವನ್ನು ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-
1x5=5

೧. A. ವಿಷ್ಣುವನ್ನು ೨. C. ಇಬ್ಬರು ೩. A. ರಾಜನ ೪. C. ಸುರುಚಿ ೫. A. ಸುನೀತಿ

II. ಈ ಗದ್ಯಭಾಗವನ್ನು ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-
1x5=5

೧. A. ತೋಳ ಬಂತು ತೋಳ ೨. C. ಕೀಟಲೆ ೩. D. ಕುರಿಯನ್ನು

೪. D. ಕುಡುಗೋಲು ೫. A. ಮೂರನೇ

III. ಈ ಪಠಿತ ಗದ್ಯಭಾಗ ' ಸಲೀಂ ಅಲಿ 'ಯನ್ನು ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-
1x5=5

೧. B. ಸೋದರ ಮಾವನ ೨. D. ಬರ್ಮಾ ೩. A. ತೆಹಿನಾ ೪. C. ಪಕ್ಷಿವಿಜ್ಞಾನದ
೫. B. ಮೂರು

IV. ಈ ಪಠಿತ ಪದ್ಯಭಾಗ ' ಹಣ್ಣು ಕಾಯಿ ಮದುವೆ 'ಯನ್ನು ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ:-
1x5=5

೧. C. ಹೊಗೆ ೨. B. ವಾಲಗ ೩. A. ಕುಂಬಳ ಕಾಯಿ ೪. C. ಲೋಟ ೫. A. ಮಂತ್ರ

V. ಕೆಳಗಿನ ಪ್ರತಿಯೊಂದು ಬಹು ಆಯ್ಕೆ ಪ್ರಶ್ನೆಗಳಿಗೆ ನಾಲ್ಕು ಉತ್ತರವನ್ನು ಕೊಡಲಾಗಿದೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1X10=10

೧. C. ಒಪ್ಪಿಗೆ ೨. C. ಕುಣಿದು + ಆಡಿ ೩. D. ಗೆಲೆಯರು ೪. A. ಅವನ ೫. C. ಹುಡುಗಿ
೬. B. ಪರದೆ - ಅಲೆ ೭. D. ಹಾಕುತ್ತಿತ್ತು ೮. C. ಅಭಯ ೯. B. ಗಿಡ-ಮರ ೧೦. C. ಹೇಳ್ತಿತ್ತು

VI. ಸೂಚನೆಯಂತೆ ಬರೆಯಿರಿ.
1X5=5

೧೧. ಈ ಗಾದೆ ಮಾತನ್ನು ಪೂರ್ತಿಮಾಡಿ: ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು

೧೨. ಈ ವಾಕ್ಯದಲ್ಲಿನ ಕರ್ತೃ ಮತ್ತು ಕ್ರಿಯಾಪದ ಗುರುತಿಸಿ:

ಕರ್ತೃ - ಶಿಕ್ಷಕರಿಗೆ ಕ್ರಿಯಾಪದ - ಬರೆಯಬೇಕು.

೧೩. ಈ ವಾಕ್ಯಕ್ಕೆ ಸರಿಯಾದ ಲೇಖನ ಚಿಹ್ನೆ ಹಾಕಿ ಬರೆಯಿರಿ.

ಗುರುಗಳೇ, ಈ ಕೋಟೆಯನ್ನು ಏಕೆ ಕಟ್ಟಿದ್ದಾರೆ?

೧೪. ಈ ವಾಕ್ಯದಲ್ಲಿನ ಅಂಕಿತನಾಮ ಮತ್ತು ರೂಢನಾಮ ಪದಗಳನ್ನು ಗುರುತಿಸಿ.

ಅಂಕಿತನಾಮ- ಮೈಸೂರು

ರೂಢನಾಮ -ಅರಮನೆ

೧೫. ಈ ಪದ ಬಳಸಿ ಸ್ವಂತ ವಾಕ್ಯ ಮಾಡಿ:

ಬಳಗ :- ನಮ್ಮ ಮನೆಯ ಸಮಾರಂಭಗಳಿಗೆ ಎಲ್ಲ ಬಳಗದವರನ್ನು ಕರೆಯುತ್ತೇವೆ.

VII. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಉತ್ತರವನ್ನು ಕೊಡಲಾಗಿದೆ. ಅವುಗಳಲ್ಲಿ ಸರಿಯಾದ

ಉತ್ತರವನ್ನು ಆರಿಸಿ ಬರೆಯಿರಿ.

1X5=5

೧. B. ಚೀಂವ್ - ಚೀಂವ್ ೨. B. ಕೋಳಿ ೩. A. ಸೀರೆ ೪. B. ಮಂತ್ರ ಶಕ್ತಿ ೫. C. ಧಗೆಯನೂ

VIII. ಸುಳಿವು ಪದಗಳ ಸಹಾಯದಿಂದ ಕಥೆಯನ್ನು ಪೂರ್ತಿ ಮಾಡಿ.

½X8=4

೧. ಬೀದಿಯಲ್ಲಿ, ೨. ಹಲಸಿನಹಣ್ಣಿನ, ೩. ನಿಂತನು, ೪. ಅಂಗಡಿಯವ,

೫. ವಾಸನೆ, ೬. ಬೆಲೆ, ೭. ನಾಣ್ಯ, ೮. ಸದ್ದು

IX. ನಿಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ಇರುವ ಕಾರಣ ಮೂರು ದಿನ ರಜೆ ಕೇಳಿ ನಿಮ್ಮ

ತರಗತಿ ಶಿಕ್ಷಕರಿಗೊಂದು ಪತ್ರ ಬರೆಯಿರಿ.

4

ದಿನಾಂಕ, ಸ್ಥಳ, ಮಾನ್ಯರೇ ½

ಇಂದ, ಗೆ ವಿಳಾಸ 1

ವಿಷಯ ½

ಪತ್ರದ ಒಡಲು 1½

ವಿದ್ಯಾರ್ಥಿ ಸಹಿ, ಪೋಷಕರ ಸಹಿ ½

X. ಈ ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ೬-೭ ವಾಕ್ಯಗಳಲ್ಲಿ ಕಿರು

ಟಿಪ್ಪಣಿ ಬರೆಯಿರಿ

4

ವಿವರಣೆ -೧, ಭಾಷೆ ಕೌಶಲ್ಯ -೧, ವ್ಯಾಕರಣ -೧

೧. ನಿಮ್ಮ ನೆಚ್ಚಿನ ಪಕ್ಷಿ - ನೆಚ್ಚಿನ ಪಕ್ಷಿಯ ಬಣ್ಣ, ಆಕಾರ, ಆಹಾರ, ಇರುವ ಸ್ಥಳ
ವಿವರಗಳನ್ನು ಅವರ ಮಾತುಗಳಲ್ಲಿ ಬರೆಯುವರು.

೨. ನನ್ನ ಶಾಲೆ - ಶಾಲೆಯ ಹೆಸರು, ಅದರಲ್ಲಿನ ವಿವಿಧ ವಿಭಾಗಗಳು, ನೆಚ್ಚಿನ
ಶಾಲೆಯಾಗಲು ಇರುವ ಕಾರಣ.

೩. ನಾನು ಭೇಟಿ ಮಾಡಿದ ಪ್ರವಾಸಿ ಸ್ಥಳ- ಮಕ್ಕಳು ಭೇಟಿ ಮಾಡಿದ ಸ್ಥಳ, ಅವರು ನೋಡಿದ
ವಿವಿಧ ಸ್ಮಾರಕಗಳು, ಅದು ಇರುವ ಸ್ಥಳ ಹೋದ ಮತ್ತು ಬಂದ ಸಮಯ ವಿವರಿಸುವರು.

XI. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1X6=6

೧. ಶ್ರೀರಂಗಪಟ್ಟಣ ಯಾವ ಜಿಲ್ಲೆಗೆ ಸೇರಿದೆ?

ಉತ್ತರ: ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರಿದೆ.

೧. ಗಾಳಿಪಟ ಯಾವುದಕ್ಕೆ ಸಿಕ್ಕಿಹಾಕಿಕೊಂಡಿತು?

ಉತ್ತರ: ಗಾಳಿಪಟ ಮರಕ್ಕೆ ಸಿಕ್ಕಿಹಾಕಿಕೊಂಡಿತು.

೨. ಯಾವ ಹಣ್ಣು ತಿಂದರೆ ಒಬ್ಬರ ಹೊಟ್ಟೆಯು ತುಂಬೊಲ್ಲ?

ಉತ್ತರ: ಮಾವಿನಹಣ್ಣು ತಿಂದರೆ ಒಬ್ಬರ ಹೊಟ್ಟೆಯು ತುಂಬೊಲ್ಲ.

೩. ಟಿಪ್ಪು ಸುಲ್ತಾನ್ ವಾಸವಿದ್ದ ಅರಮನೆಯ ಹೆಸರೇನು?

ಉತ್ತರ: ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರು ಲಾಲ್ ಮಹಲ್

೪. ಹಣ್ಣುಳ್ಳ ಗಿಡಕ್ಕೆ ಯಾವುದು ಮುದ್ದು?

ಉತ್ತರ: ಹಣ್ಣುಳ್ಳ ಗಿಡಕ್ಕೆ ಗಿಣಿ ಮುದ್ದು.

೫. "ಹಣ್ಣುಕಾಯಿ ಮದುವೆ" ಪದ್ಯವನ್ನು ಬರೆದವರು ಯಾರು?

ಉತ್ತರ: "ಹಣ್ಣುಕಾಯಿ ಮದುವೆ" ಪದ್ಯವನ್ನು ಬರೆದವರು ವೈಎಸ್. ಕೃಷ್ಣಮೂರ್ತಿ

XII. ಈ ಕೆಳಗಿನ ಪ್ರಶ್ನೆಗಳಿಗೆ ಎರಡು - ಮೂರು ವಾಕ್ಯದಲ್ಲಿ ಉತ್ತರಿಸಿ. 2X5=10

೧. ತೊಟ್ಟಿಲಿನ ಕೂಸಿಗೆ ದೃಷ್ಟಿಯಾಗಬಾರದೆಂದು ತಾಯಿ ಏನು ಮಾಡುತ್ತಾಳೆ?

ಉತ್ತರ: ತೊಟ್ಟಿಲಿನ ಕೂಸಿಗೆ ದೃಷ್ಟಿಯಾಗ ಬಾರದೆಂದು ತಾಯಿಯು ತೊಟ್ಟಿಲಿಗೆ ನವಿಲಿನ

ಗರಿಯನ್ನು ಕಟ್ಟಿರುವಳು. ತನ್ನ ಮಗುವಿನ ದೃಷ್ಟಿ ತೆಗೆಯಲು ಕರಿಬೇವನ್ನು

ಬಳಸುವಳು ಎಂದು ಹೇಳುತ್ತಾರೆ.

೨. ದಾಸವಾಳ ಗಿಡ-ಮರಗಳಿಗೆ ಏನೆಂದು ಬುದ್ಧಿವಾದ ಹೇಳಿತು?

ಉತ್ತರ: ದಾಸವಾಳ ಗಿಡ-ಮರಗಳಿಗೆ ಅಕ್ಕ-ತಂಗಿಯರೇ ನಮ್ಮ ನಮ್ಮಲ್ಲಿ ಜಗಳವೇಕೆ? ಇಲ್ಲಿ

ಯಾರು ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ. ನಮ್ಮ ನಮ್ಮ ಸಾಮರ್ಥ್ಯಕ್ಕೆ

ಅನುಗುಣವಾಗಿ ಜನರಿಗೆ ಉಪಕಾರಿಯಾಗಿದ್ದೇವೆ. ಆದ್ದರಿಂದ ನಾವು ಇಲ್ಲಿದ್ದೇವೆ.

ಇಲ್ಲದಿದ್ದರೇ ಕಾಡಿನ ಮೂಲೆಯಲ್ಲಿ ಇರಬೇಕಿತ್ತು. ಆದಕ್ಕೆ ನಾವು ಮನುಷ್ಯರಿಗೆ

ಕೃತಜ್ಞರಾಗಿರಬೇಕು ಎಂದು ಬುದ್ಧಿ ಹೇಳಿತು.

೩. ಗಾಳಿಪಟ ಪದ್ಯದಲ್ಲಿ ಕಂಡುಬರುವ ನೀತಿಯೇನು?

ಉತ್ತರ: ಗಾಳಿಪಟ ಪದ್ಯದಲ್ಲಿ ನಾವು ಕಲಿಯಬೇಕಿರುವ ನೀತಿ ನಾವು ಗೆಳೆಯರೊಂದಿಗೆ

ಹೊಂದಿಕೊಂಡು ಬೆರೆಯಬೇಕು. ಒಣ ಜಂಭವನ್ನು ಪಡಬಾರದು. ನಮ್ಮಲ್ಲಿರುವ

ವಸ್ತುಗಳನ್ನು ಹಂಚಿಕೊಂಡು ಆಟಬೇಕೆಂಬ ನೀತಿಯನ್ನು ಕಲಿಯುತ್ತೇವೆ.

೪. ಯಾವ ಪರಂಪರೆಯನ್ನು ಉಳಿಸುವುದು ನಮ್ಮ ಕರ್ತವ್ಯ?

ಉತ್ತರ: ಪಕ್ಷಿಲೋಕದ ಅಧ್ಯಯನಕ್ಕೆ ಭಾರತದಲ್ಲಿ ನಾಂದಿ ಹಾಡಿದ ಡಾ.ಸಲೀಂ ಅಲಿ ಇಂದು ನಮ್ಮೊಡನೆ ಇಲ್ಲ. ಆದರೆ ಅವರು ಪ್ರೀತಿಯಿಂದ ಬೆಳೆಸಿದ ಪಕ್ಷಿವಿಜ್ಞಾನದ ಪರಂಪರೆ ನಮ್ಮಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ.

೫. ಕಂದವ್ವ ಯಾರಿಗೆ ಮುದ್ದು ? ಕಿರುಗೆಜ್ಜೆಯನ್ನು ಯಾರು ಮಾಡಿಸಿಕೊಟ್ಟದ್ದು?

ಉತ್ತರ:ಕಂದವ್ವ ತಾಯಿಗೆ ಮುದ್ದು. ಕಿರುಗೆಜ್ಜೆಯನ್ನು ಅಜ್ಜಿಯು ಮಾಡಿಸಿಕೊಟ್ಟದ್ದು.

XIII. ಈ ಕೆಳಗಿನ ಪ್ರಶ್ನೆಗಳಿಗೆ ಮೂರು -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 3X1=3

೧. ಪುಟ್ಟನು ಜಂಭದಿಂದ ಏನೆಂದು ಹೇಳಿದನು? ಗಾಳಿಪಟ ಯಾರ ಪಾಲಾಯಿತು?

ಉತ್ತರ. ಪುಟ್ಟನು ಜಂಭದಿಂದ "ಉದ್ದದ ಬಾಲಂಗೋಚಿಯಿದೆ ಗಗನಕ್ಕೆ ತಲುಪುವ ದಾರವಿದೆ.

ನನ್ನಲ್ಲಿಹುದೂ ನಿಮ್ಮಲ್ಲಿಲ್ಲಾ ಖಂಡಿತ ನಿಮಗೆ ಕೊಡುವುದಿಲ್ಲ " ಎಂದು ಹೇಳಿದನು.

ಗಾಳಿಪಟ ಎಲ್ಲರ ಪಾಲಾಯಿತು.

XIV. ಈ ಕೆಳಗಿನ ಪ್ರಶ್ನೆಗಳಿಗೆ ಮೂರು -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 3X1=3

೧.ತೆಂಗಿನಮರ ಕಲ್ಪವೃಕ್ಷ ಹೇಗೆ?

ಉತ್ತರ: ತೆಂಗಿನ ಮರ ಎಳೆಯದಾಗಿದ್ದರೆ ಎಳನೀರಿಗೆ , ಬಲಿತರೆ ಸಾಂಬಾರಿಗೆ , ದೇವರ

ಪೂಜಾವಿಧಿಗಳಿಗೆ , ಒಣಗಿದರೆ ಕೊಬ್ಬರಿಗೆ , ಗಾಣಕ್ಕೆ ಕೊಟ್ಟರೆ ಎಣ್ಣೆಗೆ , ಇನ್ನು

ಚಪ್ಪರಕ್ಕೆ ಇದರ ಗರಿಗಳು , ಸ್ವಚ್ಛಗೊಳಿಸುವ ಪೊರಕೆಗೆ ಇದರ ಕಡ್ಡಿಗಳು , ಮನೆಯ

ಪಕ್ಕಾಸಿಗೆ ಇದರ ಮರಗಳನ್ನು ಬಳಸುತ್ತಾರೆ.

XV .ಈ ಮಾತನ್ನು ಯಾರು ಯಾರಿಗೆ ಹೇಳಿದರು? 2X3=6

೧." ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ"

ಉತ್ತರ: ಈ ವಾಕ್ಯವನ್ನು ' ನೋಡ ಬನ್ನಿ ಶ್ರೀರಂಗಪಟ್ಟಣ ' ಎಂಬ ಪಾಠದಿಂದ ಆರಿಸಲಾಗಿದೆ.

ಈ ಮಾತನ್ನು ಶಿಕ್ಷಕರು ಮೇರಿಯ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

೨."" ನಾನು ಕೊಡುವ ಹಣ್ಣು ನಾಲ್ಕಾರು ಜನರಿಗೆ ಸಾಕು"

ಉತ್ತರ: ಈ ವಾಕ್ಯವನ್ನು 'ನಾವು ಸಮಾನರು 'ಎಂಬ ಪಾಠದಿಂದ ಆರಿಸಲಾಗಿದೆ.

ಈ ಮಾತನ್ನು ಹಲಸಿನಹಣ್ಣು ಮಾವಿನಮರಕ್ಕೆ ಹೇಳಿತು.

೩.ಯಾವುದೋ ಹಳೆಯ ಅರಮನೆಯ ಸ್ಥಳ ಕಾಣುತ್ತಿದೆ.

ಉತ್ತರ: ಈ ವಾಕ್ಯವನ್ನು ' ನೋಡ ಬನ್ನಿ ಶ್ರೀರಂಗಪಟ್ಟಣ ' ಎಂಬ ಪಾಠದಿಂದ ಆರಿಸಲಾಗಿದೆ.

ಈ ಮಾತನ್ನು ಗೌರಿಯು ತನ್ನ ಗೆಳೆಯರಿಗೆ ಹೇಳಿದಳು.